

ಧೇಸಲೋನಿಕದವರಿಗೆ ಬರೆದ ಎರಡನೆ ಪತ್ರ

1 ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೀಎನ್ ಶ್ರೀಸ್ತನಲ್ಲಿಯೂ ಇರುವ ಧೇಸಲೋನಿಕದವರ ಸಭೆಗೆ ಹೆಲಾನು, ಸಿಲಾನ್ನನು, ಮತ್ತು ಕಿಮೋಥಿಯನು ಬರೆಯುವ ಪತ್ರ.

2 ತಂದೆಯಾದ ದೇವರ ಮತ್ತು ಪ್ರಭುವಾದ ಯೀಎನ್ ಶ್ರೀಸ್ತನ ಕ್ರಾಹೆಯೂ ಶಾಂತಿಯೂ ನಿಮಗಿರಿ. 3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರ ಮೇಲೆ ನಿಮಗಿರುವ ಶ್ರೀಕಿಯು ದಿನಧಿಂದ ದಿನಕ್ಕೆ ಹೆಚ್ಚಿಕ್ಕಿರುವದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. 4 ದೇವರ ಇತರ ಸಭಿಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಿಕ್ಕಿರುವ ಪತ್ರ.

ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭಿಗಳಿಗೆ ಹೇಳುತ್ತೇವೆ. ನೀವು ಹಿಂಸಿಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಂದಲೂ ಸಹನೆಯಂದಲೂ ಜೀವಿಸುತ್ತಿದ್ದಿರಿ.

ದೇವರ ತೀರ್ಣನ್ನು ಕುರಿತು ಹೊಲನ ವಿವರಕೆ

5 ದೇವರು ನ್ಯಾಯವಾದ ತೀರ್ಣನ್ನು ನೀಡುತ್ತಾನೆಯದಕ್ಕೆ ಅದೇ ಪ್ರಮಾಣಿಕಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯ ರಾಗಿರಬೇಕೆಂಬುದು ಅತನ ಅವೇಕ್ಷೆ. ನೀವು ಹಿಂಸೆವೆಡು ಶೀರುಪುದು ಆ ರಾಜ್ಯಕ್ಕೇನ್ನಿಸ್ತೇರೇ. 6 ದೇವರು ಯೋಗ್ಯವಾದು ದ್ವಿನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. 7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಅತನು ನಮಗೂ ಶಾಂತಿಯನ್ನು ನೀಡುವನು ಪ್ರಭುವಾದ ಯೀಎನ್ ತನ್ನ ಶಕ್ತಿಶಾಲಿಗಳಾದ ದಾತರೆಂದಿಗೆ ಪರಲೋಕದಿಂದ ಪ್ರತ್ಯಕ್ಷಣಾದಾಗ ಈ ಶಾಂತಿಯನ್ನು ದಯವಾಲಿಸುತ್ತಾನೆ. 8 ಪ್ರಭು ಯೀಎನ್ ಪರಲೋಕದಿಂದ ಬೆಂಕಿಯ ಜ್ಞಾಲೆಗಳಿಂದನೆ ಪ್ರತ್ಯಕ್ಷಣಾದಾಗ ದೇವರನ್ನು ತಿಳಿದಿಲ್ಲದವರಿಗೂ ಸಮಾರ್ಥಕಿಗೆ ವಿಧೀಯರಾಗಿಲ್ಲ ದವರಿಗೂ ದಂಡನೆಯನ್ನು ಬರಮಾಡುತ್ತಾನೆ. 9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೂರೆಯುವುದಿಲ್ಲ. ಅತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೀಎನ್ ಪ್ರತ್ಯಕ್ಷಣಾದಾಗ ಇಡು ಸಂಭವಿಸುತ್ತದೆ. ಅತನು ತನಗೆ ದೂರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷಣಾಗುತ್ತಾನೆ. ಅಕನ್ನನ್ನು ನಂಬಿದ ಜನರಲ್ಲರೂ ಅತನನ್ನು ಕಂಡು ಆಜ್ಯ್ಯಿಕ ಕಚಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಜಾಪ್ತಿಗಳ ಆ ಸಮಾಖದಲ್ಲಿರುವಿರಿ. 11 ಅದಕಾರಣವೇ ಯಾವಾಗಲೂ ನಿಮಗಾಗಿ

ಪ್ರಾರ್ಥಿಸುತ್ತೇವೆ. ಯಾವ ಒಳ್ಳಿಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲಿ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳಿಯ ತನ್ನ ಒಳ್ಳಿಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಹಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಂದ ಕಾರ್ಯವಾದಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಂದ ನಿಮಗೆ ಸಹಾಯಮಾಡಲೆಂದು ಬೇಕಿರುತ್ತೇವೆ. 12 ನಿಮ್ಮ ಪ್ರಭುವಾದ ಯೀಎನ್ ಶ್ರೀಸ್ತನಹೆಸರು ನಿಮ್ಮಲ್ಲಿ ಮಹಿಮೆಹೊಂದಲೆಂದು ಮತ್ತು ನೀವು ಆತನಲ್ಲಿ ಮಹಿಮೆ ಹೊಂದಲೆಂದು ನಾವ ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಿಮ್ಮ ದೇವರ ಮತ್ತು ಪ್ರಭು ಯೀಎನ್ ಶ್ರೀಸ್ತನ ಕ್ರಾಹೆಯಂದ ಬರುತ್ತದೆ.

ಕಿಟಕಾರ್ಯಗಳು ಸಂಭವಿಸುವವು

2 ಸಹೋದರ ಸಹೋದರಿಯರೇ, ನಿಮ್ಮ ಪ್ರಭುವಾದ ಯೀಎನ್ ಶ್ರೀಸ್ತನ ಪ್ರತ್ಯಕ್ಷಣಾಗುವಂದನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ನೀರಿ ಅತನನ್ನು ಸಂಧಿಸುವ ಕಾಲವನ್ನು ಕುರಿತು ನಿಮ್ಮೊಡನೆ ಮಾತ ನಾಡಲು ಇಚ್ಛಿಸುತ್ತೇವೆ. 2 ಪ್ರಭುವಿನ ದಿನವು ಆಗಳೇ ಬಂದುಬಿಟ್ಟಿರು ಎಂದು ಯಾರಾದರು ನಿಮಗೆ ಹೇಳಿದರೆ ಆ ಕಾರಳೇ ಕಳಬಳಗೊಳಿಬೇಕಿ ಅಥವಾ ಭಯವದಿಂದಿ. ಯಾವನಾದರೂ ತನ್ನ ಪ್ರಭಾದನೆಯಲ್ಲಾಗಲಿ ಉಪದೇಶದಲ್ಲಾಗಲಿ ಹಾಗೆ ಹೇಳುವ ನಾಧ್ಯತೆ ಇದೆ. ಯಾವನಾದರೂ ಸುಳ್ಳಂಪತ್ರವನ್ನೇ ನಿಮ್ಮ ಹೆಸರಿನಲ್ಲಿ ತಾನೇ ಬರೆದು ನಿಮ್ಮ ಮುಂದೆ ಹಿಡಿ ತಿಳಿಸುವ ಸಾಧ್ಯತೆಯೂ ಇದೆ. 3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸಲು ಅವಕಾಶ ನೀಡ ದಿರಿ. ಜನರು ದೇವರಿಗೆ ವಿಮುಖರಾಗದ ಹೊರತು, ಅಥವಾ ಸ್ವರೂಪನು ಕಾಳಿಸಿಕೊಳ್ಳಿದ ಹೊರತು ಅದಿನವು ಬರುವುದಿಲ್ಲ. 4 ದೇವರೆಂದು ಕರೆಸಿಕೊಳ್ಳುವ ಏನನ್ನೇ ಆಗಲಿ, ಜನರು ಪೂಜೆ ಸುವ ಯಾವುದನ್ನೇ ಆಗಲಿ ಅಥವಾ ಸ್ವರೂಪನು ವಿರೋಧಿಸಿ, ಅಪುಗಳಿಗಿತ ತನ್ನನ್ನು ತಾನೇ ಹೆಚ್ಚಿಸಿಕೊಂಡು ದೇವರ ಆಲಯ ದೂರಕ್ಕೆ ಹೋಗಿ ಕುಶಿತುಕೊಂಡು ತಾನೇ ದೇವರೆಂದು ಹೇಳಿಕೊಳ್ಳುತ್ತಾನೆ.

5 ಈ ಸಂಗತಿಗಳಿಲ್ಲವೂ ಸಂಭವಿಸುತ್ತವೆಯೆಂದು ನಾನು ನಿಮಗೆ ಮೌದಲೇ ತಿಳಿಸಿದ್ದೇನೆ. ಜ್ಞಾವಿಕೆಲ್ಲವುದೇ? 6 ಈಗ ಅಧರ್ಮಸ್ವರೂಪನನ್ನು ತಡೆಹಿಡಿರುವುದು ಯಾವ ದಂಬುದು ನಿಮಗೆ ತಿಳಿದಿದೆ. ಅವನು ತಕ್ಷಾಲದಲ್ಲಿ ಬರಲೆಂದೇ

ఆవనన్న ఈగ తడికిచియలాగిది. ⁷రహస్యవాద దుష్ట శక్తియు ఈగాగలే వ్రంబంజదల్ల తన్న కాయవన్ను సాధిస్తు ఇది. ఆదరి ఆ రహస్యవాద దుష్టశక్తియొన్న తడికిచియువ బఱ్చతీద్వాన్. అతను తేగిమిచిలిష్టు కూడలే ⁸అధమస్యరూపన కాణిసోలొభుత్తానే. వ్రఘువాద యీసు ఆవనన్న తన్న బాయయ ఖిరినిందలే కొలువను; తన్న ప్రత్యక్షతేయ మహిమయింద నాకపకిసువను. ⁹ఆ అదమస్యరూపన శ్శానన మహాశక్తియింద కూడివసాగిరుత్తానే. అవను అనేఁ మోసద పవాడగిళన్న, సుశక కాయగిళన్న, అద్భుత కాయగిళన్న మాడుతానే. ¹⁰సత్యవన్న ప్రతితోహిగిరువజనరన్న మోసగొళిసలు, అవను ఎల్లా విధవాదతంత్రగిళన్న మాడువను. (అవరు సత్యవన్న తీర్మిసిద్దరీ, రశ్శకోసంధుతీద్దరు). ¹¹ఆదరి ఆ జనరు సత్యవన్న ప్రతితోల్ల, అదసారణ, సత్యవన్న కోరెయ, సత్యవల్లన్న నంబువంతి మాడువ తక్షియిందన్న దేవరు అవరు బళిగి కణ్ణికిసుత్తానే. ¹²సత్యవన్న నంబదే, కేచ్చకాయగిళన్న మాడువదరల్ల సంకోషపకువజనరెల్లరూ దండనిగిభిగాగువరు.

రశ్శిగాగి నీపు ఆరిసల్పట్టిరువిరి

¹³సహోదర సహోదరియలే, వ్రఘువ నిమ్మన్న ప్రతితిసుత్తానే. నిమ్మన్న రశ్శసబీలోందు దేవరు నిమ్మన్న ఆదియల్లయే ఆరిసికోడము. ఆద్దరింద నిమ్మ విషయదల్ల దేవరిగి యావాగలూ కృత్జుకే సల్లిసబీకు. నిమ్మన్న పరిశుద్ధరూగి మాడువ విత్తుల్లినింద నిమ్మ రశ్శి హోంది ద్విఇరి. ¹⁴నీపు రశ్శియొన్న హోందికోండు నమ్మ వ్రఘువాద యీసు క్రిస్తన మహిమయల్ల వాలుగూరంగా బీంది, నావు సారిద సుమాత్కు యుంలక దేవరు నిమ్మన్న కరెదను. ¹⁵సహోదర సహోదరియలే, దృఢవాగిరి. నావు మాతిన మూలక మత్తు ప్రత్తగళ మూలక నిమగి తిశిసిద బోధనేగిళన్న నంబికోండే ఇరి.

¹⁶ ¹⁷ నీపు హేఱువ ఒళ్లయ సంగతిగిళల్ల మత్తు మాడువ ఒళ్లయ కాయగిళల్ల నిమగి బలవన్ను ఆదరణియన్న ప్రభువాద యీసు క్రిస్తును మత్తు తండ్రియాడ దేవరు నిమగి దయవాలిసలీ ఎందు నావు వ్రాధిసత్తువే. దేవరు నమ్మన్న తీర్మిసిదను. అతను తన్న కృపేయిందలే నమగి ఒళ్లయ నిరీచే యిన్న తాత్కవాద ఆదరణియన్న దయవాలిసిదను.

నమగోస్యర వ్రాధిసి

3 సహోదర సహోదరియలే, నమగోస్యర వ్రాధిసిరి. ప్రభువిన ఉపదేశపు త్రైతగితియల్ల కంప్లెందు వ్రాధిసిరి. నిమ్మింతియే ఇతర జనరు ఈ ఉపదేశపన్న గౌరపిసువంతి వ్రాధిసి. ² కేచ్చవాదమత్తు దుష్టరాద జనర కేయింద నమ్మన్న రశ్శిసువంతి

దేవరల్ల వ్రాధిసి. (వ్రఘువినల్లి జనరల్లరూ నంబికియిట్లెల్ల) ³ఆదరి వ్రఘువ నంబిగెస్తును. ఆతను నిమ్మన్న బలగొళిసువను మత్తు కేంకనింద (స్తోనింద) నిమ్మన్న రశ్శిసువను. ⁴నావు నిమగి తిశిసిద సంగతిగిళన్న నీపు మాడుతీదిరెంబ భరపసేయన్న వ్రఘువే నమగి కోటిద్వానే. నీపు ఇన్న ముందేయా ఇవ్వగళన్న మాడువిరిందు నమగి తిశిదది. ⁵దేవర శ్రీతియ కంగొమ మత్తు శ్రీస్తన తాళ్లయ కంగొసి నిమ్మ హృదయగళన్న వ్రఘువే మున్నాసలీ ఎందు నావు వ్రాధిసుత్తేవే.

వ్రతియోభ్యరు దుడియలీ

⁶సహోదర సహోదరియలే, కేలన మాడద విశ్వాయింద నీపు దూరవిరబేందు నమ్మ వ్రఘువాద యీసు శ్రీస్తన అధికారదింద నిమగి ఆజ్ఞాపిసుతీద్దేవ. నావు నీపిడ ఉపదేశపన్న అవరు అనుసరిసుపురిల్ల. ⁷నావు జీవిసివంతియే నీపు జీవిసిబోందు నిమగి గొత్తిదే నావు నిమ్మ జోతియల్లిద్వాగు సోమారిగళాగిరల్లి; ⁸హంజోడదే యార బంధుల్లియార ఉండ మాడల్ల. నిమ్మల్ల యారిగా హోందరెందు హగలి రుఖు ఎడబిదరే కేలన మాడిదేవ. ⁹నిమగి సహాయమాడి ఎందు నిమ్మన్న కేఋలు నమగి హక్కిత్తు ఆదరే నమ్మ వోషణగే బేంకాదద్దన్న నావే దుడిద సంపాదిసిదేవ, ఏకెందరే నిమగి మాదరియాగబోందిద్దేవ. ¹⁰నావు నిమ్మ సంగడవిద్వాగు, “కేలన మాడదవను ఉండ వస్తు మాడజోడదు” ఎంబ నియిమవన్న విధిసిదేవ.

¹¹ నిమ్మల్ల కేలవరు యావ కేలసపున్న మాడద ఇతరర జీవనదల్ల అసక్రాగిదార్లే ఎంబుదన్న కేంచేందేవ. ¹² తమ్మ కేలనపున్న తాపు నోందికోలొభుపంతే ఆపరిగి ఆజ్ఞాపిసుతీద్దేవ. అపరే దుడిద తమ్మ ఆకారవన్న సంపాదిసిబోల్చబేందు ఆజ్ఞాపిసి వ్రఘువాద యీసు శ్రీస్తనల్లి బేండికోల్చేందేవ.

¹³ సహోదర సహోదరియలే, ఒళ్లయ నమ్మ మాడువదరల్ల ఎడిగొబేందుకోంది.

¹⁴ ఈ ప్రత్తద మూలక నిమగి తిశిసిద బోధనేగిళన్న నంబికోండే ఇరి. ¹⁵ ఆ ప్రత్తద మూలక నిమగి తిశిసిద వమాతగాల్గి యావానాదరూ విధీయనాగదిద్దరీ, అవను యారెంబు దన్న జ్ఞావచదల్ల ట్లుకోండికి. అవను సహాయసమాడ బేడి. ఆగ అవనగి నాచికే ఆగబమదు. ¹⁶ ఆదరే అవనన్న వ్యోలియేందు ఎణుద సహోదరనెందు ఎణుకోండు బుద్ది కేఁఇరి.

కోనెయ మాతగటు

¹⁶ శాంతిదాయకానాద వ్రఘువ ఎల్లా కాలగళల్లియా మత్తు ఎల్లా విధదల్లియార నిమగి శాంతియన్న దయ వాలిసలీ. వ్రఘువ నిమ్మల్లియోందిగిరలీ.

¹⁷ పోలానాద నాను ఈగ నస్త క్షేభరపదింద ఈ ప్రత్తవన్న ముక్కాయగొళిసుకేందే. నన్న ప్రత్తగాలీలూ ఇదే నన్న గురుతు. ఇదే నన్న క్షేభరం. ¹⁸ నమ్మ వ్రఘువాద యీసు క్రిస్తన కృపేయ నిమ్మల్లియోందిగిరలీ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>